

21771



M-5643

Sl.No. 11835

J.S.S. COLLEGE LIBRARY
JUNDLUPET-571111

Total No. of Pages :3

VI Semester B.Com. Examination, April/May 2019
(Scheme: RS 16-17) (Freshers of April/May 2019 and onwards)
MARKETING MANAGEMENT

Time : 3 Hours

Max. Marks : 80

Instruction : Answer all parts.

ಎಲ್ಲಾ ಭಾಗಗಳಿಗೂ ಉತ್ತರಿಸಿ.

PART-A

ಭಾಗ-ಎ

Answer any two questions. Each question carries 20 marks.

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 20 ಅಂಕಗಳು.

Q1) Define Marketing. Explain the functions of marketing.

ಮಾರುಕಟ್ಟೆಯ ವ್ಯಾಖ್ಯಾನವನ್ನು ಬರೆಯಿರಿ ಮತ್ತು ಮಾರುಕಟ್ಟೆಯ ಕಾರ್ಯಗಳನ್ನು ವಿಸ್ತಾರವಾಗಿ ಬರೆಯಿರಿ.

Q2) What is Packing? Write the advantages and the requisite of good package.

ಗಂಟು ಕಟ್ಟುವಿಕೆ ಎಂದರೇನು? ಗಂಟುಕಟ್ಟುವಿಕೆಯ ಅನುಕೂಲತೆಗಳು ಮತ್ತು ಒಳ್ಳೆಯ ಗಂಟು ಕಟ್ಟುವಿಕೆಯ ಮಾನದಂಡವನ್ನು ಬರೆಯಿರಿ.

P.T.O.

21771

M-5643

Q3) What is Tourism Marketing Mix? Explain the 7p's involved in it.

ಪ್ರವಾಸೋದ್ಯಮ ಮಾರುಕಟ್ಟೆ ಮಿಶ್ರಣ ಎಂದರೇನು? 7p' ಮಿಶ್ರಣದ ಬಗ್ಗೆ ಸವಿಸ್ತಾರವಾಗಿ ಬರೆಯಿರಿ.

Q4) What is advertising? Write the features and Advantages of Advertising.

ಜಾಹೀರಾತು ಎಂದರೇನು? ಜಾಹೀರಾತಿನ ಲಕ್ಷಣಗಳು ಮತ್ತು ಅನುಕೂಲತೆಗಳನ್ನು ಬರೆಯಿರಿ.

PART-B

ಭಾಗ-ಬಿ

Answer any two questions. each question carries 10 marks.

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 10 ಅಂಕಗಳು.

Q5) Explain the importance of retail Industry.

ಚಿಲ್ಲರೆ ವ್ಯಾಪಾರ ಉದ್ಯಮದ ಪ್ರಾಮುಖ್ಯತೆಯ ಬಗ್ಗೆ ಬರೆಯಿರಿ.

Q6) Define 'brand' state the features of good brand.

ಮುದ್ರೆಯ ವ್ಯಾಖ್ಯಾನ ಕೊಡಿ ಒಂದು ಒಳ್ಳೆ ಮುದ್ರೆಯ ಲಕ್ಷಣಗಳನ್ನು ಬರೆಯಿರಿ.

Q7) Explain the Hospital Marketing Mix.

ಅಸ್ಪತ್ರೆ ಮಾರುಕಟ್ಟೆ ನಿರ್ವಹಣೆಯ ಮಿಶ್ರಣವನ್ನು ವಿಸ್ತಾರವಾಗಿ ಬರೆಯಿರಿ.

Q8) What is product life cycle? Explain various steps involved in product life cycle.

ಉತ್ಪನ್ನ ಜೀವನ ಚಕ್ರ ಎಂದರೇನು? ಮತ್ತು ಉತ್ಪನ್ನ ಜೀವನ ಚಕ್ರದ ವಿವಿಧ ಹಂತಗಳನ್ನು ವಿವರಿಸಿ.

PART-Cಭಾಗ-ಸಿ

Answer any four questions. Each question carries 5 marks.

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

Q9) Write a note on grading.

ವರ್ಗೀಕರಣದ ಬಗ್ಗೆ ಟಿಪ್ಪಣಿ ಬರೆಯಿರಿ.

Q10) What is Advertisement copy.

ಜಾಹೀರಾತು ಪ್ರತಿ ಎಂದರೇನು?

Q11) Write a note on event management.

ಸಮಾರಂಭದ ನಿರ್ವಹಣೆಯ ಬಗ್ಗೆ ಟಿಪ್ಪಣಿ ಬರೆಯಿರಿ.

Q12) Write a note on career opportunities in Retail Sector.

ಚಿಲ್ಲರೆ ವ್ಯಾಪಾರ ಉದ್ಯಮದಲ್ಲಿ, ಉದ್ಯೋಗದ ಅವಕಾಶಗಳ ಬಗ್ಗೆ ಬರೆಯಿರಿ.

Q13) Write a note on Labelling.

ಲೇಬಲ್ ಮಾಡುವುದರ ಬಗ್ಗೆ ಟಿಪ್ಪಣಿ ಬರೆಯಿರಿ.

Q14) Write the attributes of a product.

ಉತ್ಪನ್ನದ ಲಕ್ಷಣಗಳನ್ನು ಬರೆಯಿರಿ.



21772



M-5629

Sl.No. 11798

Total No. of Pages : 8

VI Semester B.Com. Examination, April/May 2019
(Scheme: R.S. 16-17) (Freshers of April/May 2019 & onwards)

COMMERCE

Quantitative Techniques - II

Time : 3 Hours

Max. Marks : 80

Instruction : 1) *Answer all parts.*

ಎಲ್ಲಾ ಭಾಗಗಳಿಗೂ ಉತ್ತರಿಸಿ.

PART-A

ಭಾಗ-ಎ

Answer any Four questions. Each question carries 10 marks:

[4×10=40]

ಯಾವುದಾದರೂ 4 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 10 ಅಂಕಗಳು.

Q1) The department of transportation surveyed 1,00,000 people to determine their use of different modes of public transportation during the past years. The results of the survey indicated that 25,000 people are travelled by Airplanes, 41,000 people are travelled by Buses, 20,000 people are travelled by Trains. 7,000 people used both Airplanes and Buses, 9,000 people used both Buses and Trains, 8,000 people used both Airplanes and Trains and 5,000 people have used all the three modes of public transportation.

Determine the percentage of respondents.

- Who used only one mode of Public transportation.
- Did not use any of the three modes.

Show by venn Diagram

P.T.O.

ಸಾರಿಗೆ ಇಲಾಖೆ ಕಳೆದ ವರ್ಷಗಳಲ್ಲಿ ಸಾರ್ವಜನಿಕ ಸಾರಿಗೆಯ ವಿವಿಧ ವಿಧಾನಗಳ ಬಳಕೆಯನ್ನು ನಿರ್ಧರಿಸಲು 1,00,000 ಜನರನ್ನು ಸಮೀಕ್ಷೆ ಮಾಡಿತು. ಸಮೀಕ್ಷೆಯ ಫಲಿತಾಂಶಗಳು ಈ ಕೆಳಕಂಡಂತೆ ಇವೆ.

25,000 ಜನರು ವಿಮಾನಗಳ ಮೂಲಕ, 41,000 ಜನರು ಬಸ್ಸಿನಲ್ಲಿ ಹಾಗೂ 20,000 ಜನರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. 7,000 ಜನರು ವಿಮಾನ ಹಾಗೂ ಬಸ್ಸುಗಳಲ್ಲಿ, 9,000 ಜನರು ಬಸ್ಸುಗಳು ಹಾಗೂ ರೈಲುಗಳಲ್ಲಿ, 8,000 ಜನರು ವಿಮಾನ ಹಾಗೂ ರೈಲುಗಳಲ್ಲಿ, ಪ್ರಯಾಣಿಸಿದ್ದಾರೆ. ಹಾಗೂ 5,000 ಜನರು, ಮೂರು ಸಾರ್ವಜನಿಕ ಸಾರಿಗೆಗಳನ್ನು ಬಳಸಿದ್ದಾರೆ.

- ಎ) ಶೇಕಡಾ ಎಷ್ಟು ಪ್ರಯಾಣಿಕರು, ಕೇವಲ ಒಂದು ವಿಧಾನದ ಸಾರಿಗೆಯನ್ನು ಬಳಸಿರುತ್ತಾರೆ?
ಬಿ) ಶೇಕಡಾ ಎಷ್ಟು ಪ್ರಯಾಣಿಕರು, ಯಾವುದೇ ವಿಧಾನದ ಸಾರಿಗೆಯ ಸೌಲಭ್ಯವನ್ನು ಬಳಸಿರುವುದಿಲ್ಲ?

ವೆನ್ ನಕ್ಷೆಯ ಮೂಲಕ ತೋರಿಸಿ.

Q2) If $U = \{1, 2, 3, 4, 5, 6, 7, 8, 9, 10\}$

$$A = \{1, 2, 3, 4\}$$

$$B = \{3, 4, 5, 6\}$$

$$C = \{2, 4, 6, 8\}$$

Prove that

- a) $A \cap (B - C) = (A \cap B) - (A \cap C)$
b) $(A - B) \cup (B - A) = (A \cup B) - (A \cap B)$
c) $A - (A - B) = (A \cap B)$
d) $(A \cup B)' = (A' \cap B')$
e) $A' - B'$

$$U = \{1, 2, 3, 4, 5, 6, 7, 8, 9, 10\}$$

$$A = \{1, 2, 3, 4\}$$

$$B = \{3, 4, 5, 6\}$$

$$C = \{2, 4, 6, 8\} \text{ ಆದರೆ}$$

- ಎ) $A \cap (B - C) = (A \cap B) - (A \cap C)$
 ಬಿ) $(A - B) \cup (B - A) = (A \cup B) - (A \cap B)$
 ಸಿ) $A - (A - B) = (A \cap B)$
 ಡಿ) $(A \cup B)' = (A' \cap B')$
 ಇ) $A' - B'$

Q3) Find the number of ways of selecting a cricket team of 11 including at least 3 bowlers, and at least 2 wicket keepers, out of 13 players, which includes 4 bowlers and 3 wicket keepers.

ಒಟ್ಟು 13 ಜನರ ಕ್ರಿಕೆಟ್ ಆಟಗಾರರಲ್ಲಿ, 4 ಬೌಲರ್ಸ್ ಮತ್ತು 3 ವಿಕೆಟ್ ಕೀಪರ್‌ಗಳಿದ್ದು, ಕನಿಷ್ಠ 3 ಬೌಲರ್ಸ್ ಮತ್ತು ಕನಿಷ್ಠ ಇಬ್ಬರು ವಿಕೆಟ್ ಕೀಪರ್‌ಗಳಿರುವ, 11 ಜನರ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವ ವಿಧಾನಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.

Q4) There are three persons namely x, y and z for a General Manager post in a Ltd. Co., and their chance of being selected for the post are in the ratio of 6:4:3.

The probability that new product is launched by 3 people, if they are appointed as General Manager, are 0.5, 0.7 and 0.4 respectively. What is the probability that the new product will be launched by the new general manager?

ಒಂದು ಸೀಮಿತ ಕಂಪನಿಯ ಸಾಮಾನ್ಯ ಮ್ಯಾನೇಜರ್ ಹುದ್ದೆಗೆ X, Y, Z ಎಂಬ ಮೂವರು ವ್ಯಕ್ತಿಗಳನ್ನು ಆಯ್ಕೆ ಮಾಡುವ ಅವಕಾಶ 6:4:3 ರ ಅನುಪಾತದಲ್ಲಿದೆ. ಅವರು ಸಾಮಾನ್ಯ ಮ್ಯಾನೇಜರ್ ಆಗಿ ನೇಮಕಗೊಂಡು, ಹೊಸ ಉತ್ಪನ್ನವನ್ನು ಆರಂಭಿಸಬಹುದಾದ ಸಂಭವನೀಯತೆಯು ಕ್ರಮವಾಗಿ 0.5, 0.7 ಮತ್ತು 0.4 ಆಗಿರುತ್ತದೆ. ಹಾಗಾದರೆ, ಹೊಸ ಜನರಲ್ ಮ್ಯಾನೇಜರ್ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುವ ಸಂಭವನೀಯತೆ ಏನು?

Q5) The life time of a certain type of battery has a mean life of 400 hrs and S.D.(σ) = 50 hrs.

Assuming normality for the distribution of the lifetime of battery find the following:

- a) The percentage of the batteries that have a lifetime between 300-500 hrs.
 b) The percentage of the batteries that have a lifetime of more than 350 hrs.
 c) The percentage of the batteries that have a lifetime of below 550 hrs.
 d) The percentage of the batteries that have a lifetime of above 480 hrs.

ಕೆಲವು ರೀತಿಯ ಬ್ಯಾಟರಿಗಳು ಸರಾಸರಿ 400 ಗಂಟೆಗಳ ಜೀವಿತಾ ಅವಧಿಯನ್ನು ಹೊಂದಿದ್ದು, ಪ್ರಮಾಣಿಕ ವಿಚಲನ 50 ಗಂಟೆಗಳಾಗಿರುತ್ತದೆ. ಬ್ಯಾಟರಿಗಳ ಜೀವಿತಾವಧಿಯು ಸಾಮಾನ್ಯ ವಿತರಣೆಯಲ್ಲಿ ಇದೆ ಎಂದು ಭಾವಿಸಿಕೊಳ್ಳಲಾಗಿದೆ. ಹಾಗಾದರೆ. ಈ ಕೆಳಕಂಡವುಗಳನ್ನು ಕಂಡುಹಿಡಿಯಿರಿ.

- ಎ) 300 ರಿಂದ 500 ಗಂಟೆಗಳ ನಡುವಿನ ಜೀವಿತಾವಧಿಯನ್ನು ಹೊಂದಿರುವ ಬ್ಯಾಟರಿಗಳ ಶೇಕಡಾವನ್ನು ಕಂಡುಹಿಡಿಯಿರಿ.
- ಬಿ) 350 ಗಂಟೆಗಳಿಗಿಂತ ಅಧಿಕವಾಗಿ ಜೀವಿತಾವಧಿಯನ್ನು ಹೊಂದಿರುವ ಬ್ಯಾಟರಿಗಳ ಶೇಕಡಾವನ್ನು ಕಂಡುಹಿಡಿಯಿರಿ.
- ಸಿ) 550 ಗಂಟೆಗಳಿಗಿಂತ ಕಡಿಮೆ ಜೀವಿತಾವಧಿಯನ್ನು ಹೊಂದಿರುವ ಬ್ಯಾಟರಿಗಳ ಶೇಕಡಾವನ್ನು ಕಂಡುಹಿಡಿಯಿರಿ.
- ಡಿ) 480 ಗಂಟೆಗಳಿಗಿಂತ ಅಧಿಕವಾಗಿ, ಜೀವಿತಾವಧಿಯನ್ನು ಹೊಂದಿರುವ ಬ್ಯಾಟರಿಗಳ ಶೇಕಡಾವನ್ನು ಕಂಡುಹಿಡಿಯಿರಿ.

Q6) Nine persons sit in a row of 9 chairs. Find the total number of seating arrangements if:

- i) Three persons A, B and C sit together in a particular order.
- ii) Three persons A, B and C sit together in any order.
- iii) A and C occupies the end seats.
- iv) 'B' always occupies the middle seat.

ಒಂದು ಸಾಲಿನಲ್ಲಿರುವ 9 ಕುರ್ಚಿಗಳಲ್ಲಿ, 9 ಜನರು ಕುಳಿತುಕೊಳ್ಳಬಹುದಾದರೆ, ಅವರ ಆಸನದ ವ್ಯವಸ್ಥೆಯ ವಿಧಾನಗಳನ್ನು ಕಂಡುಹಿಡಿಯಿರಿ.

- i) ಎ.ಬಿ.ಸಿ. ಎಂಬ ಮೂರು ವ್ಯಕ್ತಿಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಒಟ್ಟಿಗೆ ಕುಳಿತು ಕೊಳ್ಳುವುದಾದರೆ.
- ii) ಎ.ಬಿ.ಸಿ. ಎಂಬ ಮೂರು ವ್ಯಕ್ತಿಗಳು ಯಾವುದೇ ಕ್ರಮದಲ್ಲಿ ಒಟ್ಟಿಗೆ ಕುಳಿತುಕೊಳ್ಳುವುದಾದರೆ.
- iii) ಎ.ಬಿ.ಸಿ ಅಂಚಿನ ಆಸನಗಳನ್ನು ಆಕ್ರಮಿಸಿಕೊಂಡರೆ.
- iv) 'ಬಿ' ಯು ಯಾವಾಗಲೂ ಮಧ್ಯದ ಆಸನವನ್ನು ಆಕ್ರಮಿಸಿಕೊಂಡರೆ.

PART-B**ಭಾಗ-ಬಿ**

Answer any Four questions. Each question carries Five marks:

[4×5=20]

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು:

Q7) If $A = \{a, d\}$, $B = \{b, c\}$, $C = \{c, e\}$

Prove that :

a) $(A \times B) \neq (B \times A)$

b) $(A \times B) \cap (A \times C)$

$A = \{a, d\}$, $B = \{b, c\}$, $C = \{c, e\}$

ಆದರೆ, ಈ ಕೆಳಕಂಡವುಗಳನ್ನು ಸಾಧಿಸಿ.

ಎ) $(A \times B) \neq (B \times A)$

ಬಿ) $(A \times B) \cap (A \times C)$

Q8) In how many ways 4 digit number divisible by 5 may be formed out of the digits 0, 2, 3, 4, 5, 6, 7.

0, 2, 3, 4, 5, 6, 7 ಅಂಕಗಳಿಂದ, 5 ರಿಂದ ಭಾಗವಾಗುವ, ನಾಲ್ಕು ಅಂಕಿಯ ಸಂಖ್ಯೆಯನ್ನು ರೂಪಿಸಲು ಇರುವ ಮಾರ್ಗಗಳು ಎಷ್ಟು?

Q9) Two fair dice are rolled. Write the sample space & Find the probability that

a) Sum of the numbers on the dice is more than 06

b) Both the dice show the same number

c) First die shows even number

d) Both the dice show number 6

ಎರಡು ಪಗಡೆಗಳನ್ನು ಏಕಕಾಲಕ್ಕೆ ಉರುಳಿಸಲಾಯಿತು. ಒಂದು ಮಾದರಿ ವ್ಯೂಮವನ್ನು ಬರೆದು. ಈ ಕೆಳಗಿನವುಗಳಿಗೆ ಸಂಭವನೀಯತೆಯನ್ನು ಕಂಡುಹಿಡಿಯಿರಿ.

ಎ) ಎರಡೂ ಪಗಡೆಗಳಲ್ಲಿನ ಸಂಖ್ಯೆಗಳ ಒಟ್ಟು ಮೊತ್ತ 06ಕ್ಕಿಂತ ಜಾಸ್ತಿಯಾದಾಗ.

ಬಿ) ಎರಡೂ ಪಗಡೆಗಳು ಒಂದೇ ಸಂಖ್ಯೆಯನ್ನು ತೋರಿಸುತ್ತಿವೆ.

ಸಿ) ಮೊದಲನೆಯ ಪಗಡೆಯು ಸಮ ಸಂಖ್ಯೆಯನ್ನು ತೋರಿಸುತ್ತದೆ.

ಡಿ) ಎರಡೂ ಪಗಡೆಗಳು 06 ಸಂಖ್ಯೆಯನ್ನು ತೋರಿಸುತ್ತಿವೆ.

Q10) A box contains 200 Apples. Out of which 40 are defective. Ten apples are selected for inspection. Find the probability that

- All ten apples are good
- All ten apples are defective

ಒಂದು ಪೆಟ್ಟಿಗೆಯಲ್ಲಿ 200 ಸೇಬುಗಳಿವೆ, ಅವುಗಳಲ್ಲಿ 40 ಸೇಬುಗಳು ಹಾಳಾಗಿವೆ. ತಪಾಸಣೆಗಾಗಿ 10 ಸೇಬುಗಳನ್ನು ಆಯ್ಕೆ ಮಾಡಲಾಗಿದೆ. ಈ ಕೆಳಗಿನ ಸಂಭವನೀಯತೆಯನ್ನು ಕಂಡುಹಿಡಿಯಿರಿ.

- ಎಲ್ಲಾ ಹತ್ತು ಸೇಬುಗಳು ಒಳ್ಳೆಯದು.
- ಎಲ್ಲಾ ಹತ್ತು ಸೇಬುಗಳು ಹಾಳಾಗಿವೆ.

Q11) Find the probability that at most 5 defective bolts will be found in a box of 200 bolts, if it is known that 2% of such bolts are expected to be defective. (Note: $e^{-4} = 0.0183$)

ಶೇ. 2% ರಷ್ಟು ಬೋಲ್ಟ್‌ಗಳು ದೋಷಯುಕ್ತವಾಗಿರುತ್ತವೆ ಎಂದು ತಿಳಿದಿದ್ದು 200 ಬೋಲ್ಟ್‌ಗಳಿರುವ ಪೆಟ್ಟಿಗೆಯಲ್ಲಿ ಕನಿಷ್ಠ 5 ಬೋಲ್ಟ್‌ಗಳು ದೋಷಯುಕ್ತವಾಗಿರುವ ಸಂಭವನೀಯತೆಯನ್ನು ಕಂಡುಹಿಡಿಯಿರಿ.

(ಸೂಚನೆ: $e^{-4} = 0.0183$)

Q12) Write a note on sampling errors.

ಮಾದರಿ ತಪ್ಪುಗಳ ಕುರಿತು ಟಿಪ್ಪಣಿ ಬರೆಯಿರಿ.

PART-C

ಭಾಗ-ಸಿ

Answer any 10 questions. Each question carries 2 marks:

[10×2=20]

ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು.

Q13) a) What is null set? Give examples.

ಶೂನ್ಯ ಗಣ ಎಂದರೇನು? ಉದಾಹರಣೆ ಕೊಡಿ.

b) Write all the possible subsets of {2, 5, 7}.

{2, 5, 7} ರ ಎಲ್ಲಾ ಉಪಗಣಗಳನ್ನು ಬರೆಯಿರಿ.


c) Mention Demorgon's law.

'ಡಿ ಮಾರ್ಗನ್ಸ್' ರ ನಿಯಮವನ್ನು ಬರೆಯಿರಿ.

d) Find the value of ${}^{11}P_4 + {}^5P_2$.

${}^{11}P_4 + {}^5P_2$ ರ ಬೆಲೆಯನ್ನು ಕಂಡುಹಿಡಿಯಿರಿ.

- e) In how many ways 6 family members seating arrangements can be made in a round dining table?
ಆರು ಕುಟುಂಬ ಸದಸ್ಯರು, ದುಂಡು ಮೇಜಿನಲ್ಲಿ ಊಟಕ್ಕೆ ಕೂರಬಹುದಾದ, ಆಸನ ವ್ಯವಸ್ಥೆಯ ವಿಧಾನಗಳನ್ನು ಕಂಡುಹಿಡಿಯಿರಿ.
- f) From 6 Red and 4 Blue balls, in how many ways, 2 Red and 2 Blue balls can be selected?
ಆರು ಕೆಂಪು ಮತ್ತು 4 ನೀಲಿ ಬಣ್ಣದ ಚಂಡುಗಳಿವೆ. 2 ಕೆಂಪು ಮತ್ತು 2 ನೀಲಿ ಬಣ್ಣದ ಚಂಡುಗಳನ್ನು ಎಷ್ಟು ವಿಧಾನಗಳಲ್ಲಿ ಆರಿಸಬಹುದಾಗಿದೆ?
- g) What are dependent events?
ಅವಲಂಬಿತ ಘಟನೆಗಳು ಎಂದರೇನು.
- h) One card is drawn from a pack of 52 cards. What is the probability that it is a king?
52 ಎಲೆಗಳಿರುವ ಒಂದು ಇಸ್ಪೀಟು ಪೊಟ್ಟಣದಿಂದ, ಒಂದು ಎಲೆಯನ್ನು ತೆಗೆಯಲಾಗಿದೆ. ಹಾಗೆ ತೆಗೆದ ಎಲೆಯು 'ರಾಜ' ಆಗಿರುವ ಸಂಭವನೀಯತೆಯನ್ನು ಕಂಡುಹಿಡಿಯಿರಿ.
- i) If $P(A) = \frac{1}{2}$, $P(B) = \frac{1}{3}$ and $P(A \cap B) = \frac{1}{4}$, Find the probability of $P(A \cup B)$.
 $P(A) = \frac{1}{2}$, $P(B) = \frac{1}{3}$ ಮತ್ತು $P(A \cap B) = \frac{1}{4}$, ಆದರೆ $P(A \cup B)$ ಅನ್ನು ಕಂಡುಹಿಡಿಯಿರಿ.
- j) Write the properties of Binomial distribution.
ಬೈನಾಮಿಯಲ್ ವಿತರಣೆಯ ಗುಣಲಕ್ಷಣಗಳನ್ನು ಬರೆಯಿರಿ.
- k) In a binomial distribution $\bar{X} = 192$ and S.D. = 8 find 'P' and 'q'.
ಬೈನಾಮಿಯಲ್ ವಿತರಣೆಯಲ್ಲಿ $\bar{X} = 192$ ಮತ್ತು S.D. = 8 ಆದರೆ 'P' ಮತ್ತು 'q' ನ್ನು ಕಂಡುಹಿಡಿಯಿರಿ.
- l) Write the properties of Normal distribution.
ಸಾಮಾನ್ಯ ವಿತರಣೆಯ ಗುಣಲಕ್ಷಣಗಳನ್ನು ಬರೆಯಿರಿ.
- m) List the advantages of sampling over complete enumeration or census.
"ಸಂಪೂರ್ಣ ಎಣಿಕೆ" ಗಿಂತ ಮಾದರಿಯ ಅನುಕೂಲಗಳನ್ನು ಬರೆಯಿರಿ.
- n) Define sample space.
"ಮಾದರಿ ಪ್ರಯೋಗ" ವ್ಯಾಖ್ಯಾನಿಸಿ.
- o) Define "Snow Ball sampling".
"ಸ್ನೋ ಬಾಲ್" ಮಾದರಿಯನ್ನು ವ್ಯಾಖ್ಯಾನಿಸಿ.



z	.00	.01	.02	.03	.04	.05	.06	.07	.08	.09
0.0	.0000	.0040	.0080	.0120	.0160	.0199	.0239	.0279	.0319	.0359
0.1	.0398	.0438	.0478	.0517	.0557	.0596	.0636	.0675	.0714	.0753
0.2	.0793	.0832	.0871	.0910	.0948	.0987	.1026	.1064	.1103	.1141
0.3	.1179	.1217	.1255	.1293	.1331	.1368	.1406	.1443	.1480	.1517
0.4	.1554	.1591	.1628	.1664	.1700	.1736	.1772	.1808	.1844	.1879
0.5	.1915	.1950	.1985	.2019	.2054	.2088	.2123	.2157	.2190	.2224
0.6	.2257	.2291	.2324	.2357	.2389	.2422	.2454	.2486	.2517	.2549
0.7	.2580	.2611	.2642	.2673	.2704	.2734	.2764	.2794	.2823	.2852
0.8	.2881	.2910	.2939	.2967	.2995	.3023	.3051	.3078	.3106	.3133
0.9	.3159	.3186	.3212	.3238	.3264	.3289	.3315	.3340	.3365	.3389
1.0	.3413	.3438	.3461	.3485	.3508	.3531	.3554	.3577	.3599	.3621
1.1	.3643	.3665	.3686	.3708	.3729	.3749	.3770	.3790	.3810	.3830
1.2	.3849	.3869	.3888	.3907	.3925	.3944	.3962	.3980	.3997	.4015
1.3	.4032	.4049	.4066	.4082	.4099	.4115	.4131	.4147	.4162	.4177
1.4	.4192	.4207	.4222	.4236	.4251	.4265	.4279	.4292	.4306	.4319
1.5	.4332	.4345	.4357	.4370	.4382	.4394	.4406	.4418	.4429	.4441
1.6	.4452	.4463	.4474	.4484	.4495	.4505	.4515	.4525	.4535	.4545
1.7	.4554	.4564	.4573	.4582	.4591	.4599	.4608	.4616	.4625	.4633
1.8	.4641	.4649	.4656	.4664	.4671	.4678	.4686	.4693	.4699	.4706
1.9	.4713	.4719	.4726	.4732	.4738	.4744	.4750	.4756	.4761	.4767
2.0	.4772	.4778	.4783	.4788	.4793	.4798	.4803	.4808	.4812	.4817
2.1	.4821	.4826	.4830	.4834	.4838	.4842	.4846	.4850	.4854	.4857
2.2	.4861	.4864	.4868	.4871	.4875	.4878	.4881	.4884	.4887	.4890
2.3	.4893	.4896	.4898	.4901	.4904	.4906	.4909	.4911	.4913	.4916
2.4	.4918	.4920	.4922	.4925	.4927	.4929	.4931	.4932	.4934	.4936
2.5	.4938	.4940	.4941	.4943	.4945	.4946	.4948	.4949	.4951	.4952
2.6	.4953	.4955	.4956	.4957	.4959	.4960	.4961	.4962	.4963	.4964
2.7	.4965	.4966	.4967	.4968	.4969	.4970	.4971	.4972	.4973	.4974
2.8	.4974	.4975	.4976	.4977	.4977	.4978	.4979	.4979	.4980	.4981
2.9	.4981	.4982	.4982	.4983	.4984	.4984	.4985	.4985	.4986	.4986
3.0	.4987	.4987	.4987	.4988	.4988	.4989	.4989	.4989	.4990	.4990

EEE

21773

||||| M-5648

Sl.No. 11846

Total No. of Pages :3

VI Semester B.Com.Examination, April/May 2019

(Scheme:RS 2016-17) (Freshers of April/May 2019 & onwards)

PRINCIPLES AND PRACTICE OF AUDITING

Time : 3 Hours

Max. Marks : 80

Instruction : Answer all Parts.

ಎಲ್ಲಾ ಭಾಗಗಳಿಗೂ ಉತ್ತರಿಸಿ.

PART-A

ಭಾಗ-ಎ

Answer any two Questions. Each question carries 20 marks.

[2×20=40]

ಯಾವುದಾದರೂ ಎರಡಕ್ಕೆ ಉತ್ತರಿಸಿ. ಪ್ರತಿಯೊಂದಕ್ಕೂ 20 ಅಂಕಗಳು.

Q1) Define Auditing. Explain its objectives.

“ಲೆಕ್ಕ ಪರಿಶೋಧನೆ” ವ್ಯಾಖ್ಯಾನಿಸಿ? ಲೆಕ್ಕ ಪರಿಶೋಧನೆಯ ಉದ್ದೇಶಗಳನ್ನು ವಿವರಿಸಿ.

Q2) Who is an Auditor? Explain the qualifications rights and duties of an auditor.

ಲೆಕ್ಕ ಪರಿಶೋಧಕ ಎಂದರೆ ಯಾರು? ಲೆಕ್ಕ ಪರಿಶೋಧಕನ ಅರ್ಹತೆ, ಹಕ್ಕುಗಳು ಮತ್ತು ಕರ್ತವ್ಯಗಳನ್ನು ವಿವರಿಸಿ.

Q3) What do you mean by vouching? Explain the importance of vouching. What are the points to be considered while examining the vouchers?

ದೃಢೀಕರಣ ಎಂದರೇನು? ದೃಢೀಕರಣದ ಪ್ರಾಮುಖ್ಯತೆಯನ್ನು ವಿವರಿಸಿ? ಪುರಾವೆ ಪಾವತಿಯನ್ನು ಪರಿಶೀಲಿಸುವಾಗ ಗಮನಿಸಬೇಕಾದ ಅಂಶಗಳಾವುವು?

Q4) What do you mean by verification of assets and liabilities ? How do you verify the following assets?

ಆಸ್ತಿ ಮತ್ತು ಜವಾಬ್ದಾರಿಗಳನ್ನು ಪರಿಶೀಲಿಸುವಿಕೆ ಎಂದರೇನು? ಈ ಕೆಳಕಂಡ ಆಸ್ತಿ ಹಾಗೂ ಜವಾಬ್ದಾರಿಗಳನ್ನು ಹೇಗೆ ಪರಿಶೀಲಿಸುವಿರಿ?

P.T.O.

i) Good will

ಸುನಾಮ

ii) Stock in trade

ಸರಕು ದಾಸ್ತಾನು

iii) Investments

ಹೂಡಿಕೆಗಳು

PART-B

ಭಾಗ-ಬಿ

Answer any two Questions. Each question carries 10 marks.

[2×10=20]

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 10 ಅಂಕಗಳು.

Q5) What is computerized Auditing? Explain its Advantages and limitations .

ಗಣಕೀಕೃತ-ಲೆಕ್ಕ ಪರಿಶೋಧನೆ ಎಂದರೇನು? ಅದರ ಅನುಕೂಲಗಳು ಮತ್ತು ಮಿತಿಗಳನ್ನು ವಿವರಿಸಿ.

Q6) What is an Audit programme? State its merits and demerits.

“ಲೆಕ್ಕ ಪರಿಶೋಧನಾ ಕಾರ್ಯಕ್ರಮ” ಎಂದರೇನು? ಅದರ ಅನುಕೂಲ ಮತ್ತು ಅನಾನುಕೂಲಗಳನ್ನು ತಿಳಿಸಿ.

Q7) What do you mean by internal check? Explain the objectives of internal check.

ಅಂತರಿಕ ತಪಾಸಣೆ ಎಂದರೇನು? ಅದರ ಉದ್ದೇಶಗಳನ್ನು ತಿಳಿಸಿ.

Q8) How do you audit the accounts of co-operative societies?

ಸಹಕಾರ ಸಂಘದ ಲೆಕ್ಕ ಪರಿಶೋಧನೆಯನ್ನು ಹೇಗೆ ಮಾಡುವಿರಿ?

PART-Cಭಾಗ-ಸಿ

Answer any Four questions. Each question carries 5 marks.

[4×5=20]

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

Q9) Write a note on Audit report.

ಲೆಕ್ಕ ಪರಿಶೋಧನೆಯ ವರದಿಯ ಬಗ್ಗೆ ಟಿಪ್ಪಣಿ ಬರೆಯಿರಿ.

Q10) Write a note on Teeming and lading.

‘ಟೀಮಿಂಗ್’ ಮತ್ತು ‘ಲ್ಯಾಡಿಂಗ್’ ಬಗ್ಗೆ ಟಿಪ್ಪಣಿ ಬರೆಯಿರಿ.

Q11) State the Factors affecting audit planning.

ಲೆಕ್ಕ ಪರಿಶೋಧನೆಯ ಯೋಜನೆ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪಟ್ಟಿಮಾಡಿ.

Q12) Distinguish between internal check and internal control.

ಆಂತರಿಕ ತಪಾಸಣೆ ಮತ್ತು ಆಂತರಿಕ ನಿರ್ಬಂಧನೆಗಳಿಗಿರುವ ವ್ಯತ್ಯಾಸಗಳನ್ನು ತಿಳಿಸಿ.

Q13) Write a note on annual audit.

ವಾರ್ಷಿಕ ಲೆಕ್ಕ ಪರಿಶೋಧನೆಯ ಬಗ್ಗೆ ಟಿಪ್ಪಣಿ ಬರೆಯಿರಿ.

Q14) Write a note on audit working paper.

ಲೆಕ್ಕ ಪರಿಶೋಧನಾ ಕಾರ್ಯನಿರತ ಪತ್ರಗಳ ಬಗ್ಗೆ ಟಿಪ್ಪಣಿ ಬರೆಯಿರಿ.



21774



M-5649

Sl.No. 11807

J.S.S. COLLEGE LIBRARY
DUNDLUPET-571111

Total No. of Pages :3

VI Semester B.Com. Examination, April/May 2019
(Scheme: RS 2016-17) (Freshers of April/May 2019 and onwards)
ENTREPRENEURSHIP DEVELOPMENT

Time : 3 Hours

Max. Marks : 80

Instruction : Answer all parts.

ಎಲ್ಲಾ ಭಾಗಗಳಿಗೂ ಉತ್ತರಿಸಿ.

PART-A

ಭಾಗ-ಎ

Answer any two questions. Each question carries 20 marks. [2×20=40]

ಯಾವುದಾದರೂ ಎರಡಕ್ಕೆ ಉತ್ತರ ಬರೆಯಿರಿ. ಪ್ರತಿಯೊಂದಕ್ಕೆ 20 ಅಂಕಗಳು.

Q1) Explain the phases of EDP. Analyse the operational problems faced by EDP's.

ಉದ್ಯಮಶೀಲತೆಯ ಅಭಿವೃದ್ಧಿ ಕಾರ್ಯಕ್ರಮದ ಹಂತಗಳನ್ನು ವಿವರಿಸಿ. ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತರುವಲ್ಲಿ ಎದುರಾಗುವ ಸಮಸ್ಯೆಗಳನ್ನು ವಿಶ್ಲೇಷಿಸಿ.

Q2) Define Entrepreneur. Explain the importance and functions of an Entrepreneur.

ಉದ್ಯಮಿಯನ್ನು ವ್ಯಾಖ್ಯಾನಿಸಿ. ಉದ್ಯಮಿಯ ಕಾರ್ಯಗಳು ಹಾಗೂ ಮಹತ್ವವನ್ನು ವಿವರಿಸಿ.

Q3) Discuss various assistance provided by SFCs and NBFCs towards Entrepreneur.

ರಾಜ್ಯ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಉದ್ಯಮಿಗಳಿಗೆ ನೀಡುತ್ತಿರುವ ವಿವಿಧ ನೆರವುಗಳನ್ನು ಚರ್ಚಿಸಿ.

Q4) Explain the various steps involved in establishing a new enterprise.

ಒಂದು ಹೊಸ ಉದ್ಯಮವನ್ನು ಸ್ಥಾಪಿಸುವಲ್ಲಿ ಒಳಗೊಂಡಿರುವ ಹಂತಗಳನ್ನು ವಿವರಿಸಿ.

P.T.O.

PART-Bಭಾಗ-ಬಿ

Answer any two questions carries 10 marks each.

[2×10=20]

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 10 ಅಂಕಗಳು.

Q5) Distinguish between Entrepreneur and Entrepreneurship.

ಉದ್ಯಮಿ ಮತ್ತು ಉದ್ಯಮಶೀಲತೆಯ ನಡುವೆ ಇರುವ ವ್ಯತ್ಯಾಸವನ್ನು ವಿವರಿಸಿ.

Q6) What is CSR? Discuss the scope CSR.

ಸಿ ಎಸ್ ಆರ್ ಎಂದರೇನು? ಅದರ ವ್ಯಾಪ್ತಿಯನ್ನು ಚರ್ಚಿಸಿ.

Q7) What is MUDRA? Explain the types of MUDRA loans.

ಮುದ್ರಾ ಎಂದರೇನು? ಮುದ್ರದ ವಿವಿಧ ಬಗೆಯ ಸಾಲಗಳನ್ನು ವಿವರಿಸಿ.

Q8) Explain the factors which motivate people to become an entrepreneur.

ವ್ಯಕ್ತಿಗಳು ಉದ್ಯಮ ಶೀಲರಾಗಲು ಪ್ರೇರೇಪಿಸುವ ಅಂಶಗಳನ್ನು ವಿವರಿಸಿ.

PART-Cಭಾಗ-ಸಿ

Answer any four questions. Each question carries 5 marks. [4×5=20]

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

Q9) Mention any five successful women entrepreneur in India.

ಭಾರತದಲ್ಲಿ ಯಶಸ್ವಿಯಾಗಿರುವ ಐದು ಮಹಿಳಾ ಉದ್ಯಮಿದಾರರನ್ನು ತಿಳಿಸಿ.

Q10) Explain PRC -Provisional Registration certificate.

ತಾತ್ಕಾಲಿಕ ನೋಂದಣಿ ಪ್ರಮಾಣ ಪತ್ರವನ್ನು ವಿವರಿಸಿ.

Q11) Write a note on SIDBI.

SIDBI ಬಗ್ಗೆ ಟಿಪ್ಪಣಿ ಬರೆಯಿರಿ.

Q12) Write the Entrepreneurial role played by RUDSET.

ಉದ್ಯಮಶೀಲ ತರಬೇತಿಯಲ್ಲಿ ರುಡ್‌ಸೆಟ್ ಪಾತ್ರವನ್ನು ಬರೆಯಿರಿ.

Q13) List out the qualities of a successful Entrepreneur.

ಯಶಸ್ವಿ ಉದ್ಯಮಿಯ ಗುಣಗಳನ್ನು ಪಟ್ಟಿಮಾಡಿ.

Q14) State the essentials of a project Report.

ಪಾಜೆಕ್ಟ್ ರಿಪೋರ್ಟ್‌ನ ಅವಶ್ಯಕತೆಗಳ ಬಗ್ಗೆ ಬರೆಯಿರಿ.



21775/21770



M-5647

Sl.No. 12185

J.S.S. COLLEGE LIBRARY
SUNDLUPET-571111

Total No. of Pages : 8

VI Semester B.Com. Examination, April/May 2019
(Scheme: RS 16 -17) (Freshers of April/May 2019 and onwards)

COMMERCE

Business Taxation - IV/GST and Customs Duty (2017-18)

Time : 3 Hours

Max. Marks : 80

Instruction : Answer all the parts.

ಎಲ್ಲಾ ಭಾಗಗಳಿಗೂ ಉತ್ತರಿಸಿ.

PART-A

ಭಾಗ-ಎ

Answer any 2 questions. Each question carries 20 marks:

ಯಾವುದೇ 2 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 20 ಅಂಕಗಳು:

Q1) From the following particulars, compute Assessable value and customs duty.

1) Cost of machine imported	\$ 50,000
2) Packing charges	\$500
3) Commission paid to brokers @ 5% on cost	
4) Buying commission paid by the importer	\$250
5) Design and development charges outside India	\$3,000
6) Technical fees paid	\$2,500
7) Ocean freight	\$3,000
8) Insurance premium	\$2,000
9) Materials supplied by the importer	₹2,00,000
10) Transport and transit insurance from port to factory	₹80,000

P.T.O.

- 11) basic customs duty 10%
- 12) Social welfare surcharge 10%
- 13) IGST @ 18%
- 14) Compensation Cess @ 20%
- 15) Notified exchange rate: ₹70 per \$.

ಈ ಕೆಳಗಿನ ಮಾಹಿತಿಗಳಿಂದ ತೆರಿಗೆಗೆ ಒಳಪಡುವ ಮೌಲ್ಯ ಮತ್ತು ಸೀಮಾ ಸುಂಕವನ್ನು ಕಂಡುಹಿಡಿಯಿರಿ.

- 1) ಆಮದಾದ ಯಂತ್ರದ ಬೆಲೆ 50,000 ಡಾಲರ್.
- 2) ಪ್ಯಾಕಿಂಗ್ ವೆಚ್ಚ 500 ಡಾಲರ್.
- 3) ಬ್ರೋಕರ್ ಗೆ ನೀಡಿದ ದಲ್ಲಾಳಿ ಯಂತ್ರದ ಬೆಲೆಯ ಶೇ. 5 ರಷ್ಟು.
- 4) ಖರೀದಿ ಮೇಲೆ ಆಮದುದಾರನು ಪಾವತಿಸಿದ ದಲ್ಲಾಳಿ 250 ಡಾಲರ್.
- 5) ಭಾರತದ ಹೊರಗಿನ ವಿನ್ಯಾಸ ಮತ್ತು ಅಭಿವೃದ್ಧಿ ವೆಚ್ಚ 3,000 ಡಾಲರ್.
- 6) ತಾಂತ್ರಿಕ ಶುಲ್ಕ ಪಾವತಿಸಿದ್ದು 2,500 ಡಾಲರ್.
- 7) ಸಾಗರ ಸಾಗಾಣಿಕೆ ವೆಚ್ಚ 3,000 ಡಾಲರ್.
- 8) ವಿಮಾ ಕಂತು 2,000 ಡಾಲರ್.
- 9) ಆಮದುದಾರನು ಪೂರೈಸಿದ ಸಾಮಗ್ರಿಗಳ ಮೌಲ್ಯ ₹2,00,000
- 10) ಬಂದರಿನಿಂದ ಕಾರ್ಖಾನೆಗೆ ಸಾಗಾಣಿಕೆ ಮತ್ತು ವಿಮಾ ಖರ್ಚು ₹80,000.
- 11) ಮೂಲ ಸೀಮಾ ಸುಂಕ 10%.
- 12) ಸಮಾಜ ಕಲ್ಯಾಣ ಮೇಲ್ತೆರಿಗೆ 10%.
- 13) I.G.S.T. ಶೇ. 18.
- 14) ಪರಿಹಾರ ಸೆಸ್ 20%.
- 15) ಸೂಚಿತ ವಿನಿಮಯ ದರ 1 ಡಾಲರ್‌ಗೆ ₹70.

Q2) Venkatesh Associates Bengaluru supplied certain chemicals to Raghulal Mysore on 10-12-2018, and further information given below:

- i) Supplied 50 tons of chemicals @ ₹40,000 per ton (excluding taxes)
- ii) Freight charges ₹1,80,000.
- iii) Packing charges ₹1,10,000.
- iv) Weighing expenses ₹20,000.
- v) Cost of instrument to produce chemical ₹3,10,000.
- vi) Insurance upto the place of delivery ₹50,000.
- vii) Loading and handling charges ₹30,000.
- viii) Cost of pre delivery inspection paid by Raghulal on behalf of supplier ₹12,000.
- ix) Subsidy received from state Govt. ₹50,00,000.
- x) Date of invoice issued 10-12-2018.
- xi) Due date of payment 25-12-2018.

Compute the value of taxable supply and GST payable @ 18%.

ಬೆಂಗಳೂರಿನ ವೆಂಕಟೇಶ್ ಅಸೋಸಿಯೇಟ್ಸ್ ರವರು 10-12-2018 ರಂದು ಮೈಸೂರಿನ ರಘುಲಾಲ್ ರವರಿಗೆ ಪೂರೈಸಿದ ರಸಾಯನಿಕಗಳು ಮತ್ತು ಇತರ ಈ ಕೆಳಗಿನ ಮಾಹಿತಿಯನ್ನು ನೀಡಿದೆ:

- i) 50 ಟನ್ ರಾಸಾಯನಿಕ ಪೂರೈಕೆ, ಪ್ರತಿ ಟನ್ಗೆ ₹40,000 (ತೆರಿಗೆ ರಹಿತ)
- ii) ಸಾಗಾಟ ವೆಚ್ಚ ₹1,80,000.
- iii) ಪ್ಯಾಕಿಂಗ್ ವೆಚ್ಚ ₹1,10,000.
- iv) ತೂಕದ ವೆಚ್ಚ ₹20,000.
- v) ರಾಸಾಯನಿಕ ಉತ್ಪಾದಿಸಲು ಬೇಕಾದ ಉಪಕರಣ ವೆಚ್ಚ ₹3,10,000.
- vi) ವಿತರಣೆ ಸ್ಥಳದವರೆಗಿನ ವಿಮೆ ₹50,000.
- vii) ಭರ್ತಿ ಮತ್ತು ನಿರ್ವಹಣಾ ವೆಚ್ಚ ₹30,000.
- viii) ಪೂರೈಕೆದಾರನ ಪರವಾಗಿ ರಘುಲಾಲ್ ಪಾವತಿಸಿದ ವಿತರಣಾ ಪೂರ್ವ ತಪಾಸಣಾ ವೆಚ್ಚ ₹12,000.
- ix) ರಾಜ್ಯ ಸರ್ಕಾರದಿಂದ ಪಡೆದ ಸಬ್ಸಿಡಿ ₹50,00,000.
- x) ಸರಕು ಪಟ್ಟಿ ಕೊಡಲಾದ ದಿನಾಂಕ 10-12-2018.
- xi) ಪಾವತಿ ವಾಯದೆ ದಿನಾಂಕ 25-12-2018.

ತೆರಿಗೆಗೆ ಒಳಪಡುವ ಪೂರೈಕೆ ಮೌಲ್ಯವನ್ನು ಮತ್ತು ಶೇ. 18 ರಂತೆ ಪಾವತಿಸಬೇಕಾದ ಸರಕು ಸೇವಾ ತೆರಿಗೆಯನ್ನು ಲೆಕ್ಕಹಾಕಿ.

Q3) a) Mention the conditions for claiming input Tax credit.

ಇನ್‌ಫುಟ್ ತೆರಿಗೆ ಜಮಾಕೇಮು ಮಾಡಲು ಇರುವ ಷರತ್ತುಗಳನ್ನು ತಿಳಿಸಿ.

b) Mr. Madhu, a supplier, gives the following details. Compute GST payable.

Sale	Outward Supply ₹	Inward Supply ₹
Intra-State	12,00,000	5,00,000
Inter-State	4,00,000	1,00,000

Opening Balance of Input Tax Credit:

IGST: ₹40,000; CGST: ₹30,000; SGST: ₹70,000

The supplies are exclusive of GST @ 18%.

ಎ) ಇನ್‌ಫುಟ್ ತೆರಿಗೆ ಜಮಾ ಕೇಮು ಮಾಡಲು ಇರುವ ಷರತ್ತುಗಳನ್ನು ತಿಳಿಸಿ.

ಬಿ) ಮಿ. ಮಧುರವರು ಈ ಕೆಳಗೆ ಕೊಟ್ಟಿರುವ ವಿವರಗಳಿಂದ ಪಾವತಿಸಬೇಕಾದ ಸರಕು ಸೇವಾ ತೆರಿಗೆಯನ್ನು ಲೆಕ್ಕಹಾಕಿ.

ವಿಕ್ರಯ	ಹೊರ ಪೂರೈಕೆ (₹)	ಒಳ ಪೂರೈಕೆ (₹)
ರಾಜ್ಯದೊಳಗಿನ	12,00,000	5,00,000
ಅಂತರ ರಾಜ್ಯ	4,00,000	1,00,000

ಇನ್‌ಫುಟ್ ತೆರಿಗೆ ಜಮೆಯ ಆರಂಭಿಕ ಶಿಲ್ಕು:

IGST: ₹40,000

CGST: ₹30,000

SGST: ₹70,000

ಈ ಮೇಲಿನ ಪೂರೈಕೆಯ ಶೇ. 18 ರ ಸರಕು ಸೇವಾ ತೆರಿಗೆಯನ್ನು ಒಳಗೊಂಡಿಲ್ಲ.

Q4) Explain the Registration procedure under GST.

ಸರಕು ಸೇವಾ ತೆರಿಗೆಯಲ್ಲಿನ ನೋಂದಣಿ ವಿಧಾನವನ್ನು ವಿವರಿಸಿ.

PART-Bಭಾಗ-ಬಿ

Answer any 2 questions. Each question carries 10 marks:

ಯಾವುದೇ 2 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 10 ಅಂಕಗಳು:

Q5) Write any 10 reasons for prohibition? Importation & Exportation by Central Govt.

ಕೇಂದ್ರ ಸರ್ಕಾರವು ಆಮದು ಮತ್ತು ರಫ್ತುಗಳನ್ನು ನಿಷೇಧಿಸಲು ಇರುವ ಯಾವುದಾದರೂ ಹತ್ತು ಕಾರಣಗಳನ್ನು ತಿಳಿಸಿ.

Q6) Write the contents of GSTR-2.

GSTR-2 ರಲ್ಲಿರುವ ಅಂಶಗಳನ್ನು ಬರೆಯಿರಿ.

Q7) Mr. A sold a product intra-state to Mr.B compute the value of supply from the data given

- Input materials purchased ₹50,000 and IGST paid on it ₹9,000.
- Components purchased from a supplier for ₹15,000 and GST paid ₹5,400.
- Subsidy from Central Govt. ₹10,000.
- Labour cost ₹20,000.
- Administrative overheads ₹15,000.
- Profit charged @ 10% on the cost of production.
- Discounts allowed to customers as per the terms ₹5,000.
- Packing expenses incurred by the supplier ₹4,000.
- Freight charges paid by the customer ₹7,000 on behalf of the supplier.

'A' ರವರು ರಾಜ್ಯದೊಳಗಿನ 'B' ರವರಿಗೆ ಒಂದು ಉತ್ಪನ್ನವನ್ನು ಮಾರಾಟ ಮಾಡಿದ್ದಾರೆ. ಈ ಕೆಳಗಿನ ಮಾಹಿತಿಯಿಂದ ಪೂರೈಕೆ ಮೌಲ್ಯವನ್ನು ಲೆಕ್ಕಹಾಕಿ.

- ಎ) ಇನ್ಪುಟ್ ಸಾಮಗ್ರಿ ಖರೀದಿಸಿದ್ದು ₹50,000 ಮತ್ತು ಇದರ ಮೇಲೆ ಪಾವತಿಸಿದ್ದ IGST ₹9,000.
- ಬಿ) ಪೂರೈಕೆದಾರರಿಂದ ಘಟಕಗಳ ಖರೀದಿ ₹15,000 ಕ್ಕೆ ಮತ್ತು GST ಪಾವತಿಸಿದ್ದು ₹5,400.
- ಸಿ) ಕೇಂದ್ರ ಸರ್ಕಾರದಿಂದ ಸಬ್ಸಿಡಿ ₹10,000.
- ಡಿ) ಕಾರ್ಮಿಕ ವೆಚ್ಚ ₹20,000.
- ಇ) ಆಡಳಿತಾತ್ಮಕ ಮೇಲು ವೆಚ್ಚ ₹15,000.
- ಎಫ್) ಉತ್ಪಾದನಾ ವೆಚ್ಚದ ಮೇಲೆ ಶೇ. 10 ರ ಲಾಭ ಸೇರಿಸಿದ್ದು.
- ಜಿ) ಒಪ್ಪಂದ ದನ್ವಯ ಗ್ರಾಹಕರಿಗೆ ನೀಡಿದ ಸೋಡಿ ₹5,000.
- ಹೆಚ್) ಪೂರೈಕೆದಾರರಿಂದ ಉಂಟಾದ ಪ್ಯಾಕಿಂಗ್ ಖರ್ಚು ₹4,000.
- ಆರ್) ಪೂರೈಕೆದಾರರ ಪರವಾಗಿ ಗ್ರಾಹಕರು ಪಾವತಿಸಿದ ಸಾಗಾಟ ವೆಚ್ಚ ₹7,000.

Q8) EXEL Pvt. Ltd. is a registered Input Service Distributor having HO in Bengaluru and has 3 branches at Surath, Salem, and Pune. All the units are operating during the year and their respective Input Tax Credit as follows:

- a) GST paid on services used for all the units - 15,00,000.
- b) Turnover of all the units are given below:

Unit	BangaluruHO	Surath	Salem	Pune	Total
Turnover (₹)	15,00,000	10,00,000	5,00,000	10,00,000	40,00,000

Distribute the input tax among the units.

ಎಕ್ಸೆಲ್ (ಪ್ರೈ) ಲಿಮಿಟೆಡ್ ಒಂದು ಇನ್ಪುಟ್ ಸೇವಾ ವಿತರಕರು ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿದ್ದು 3 ಶಾಖೆಗಳು ಸೂರತ್, ಸೇಲಂ ಮತ್ತು ಪುಣೆಯಲ್ಲಿವೆ. ಪ್ರಸಕ್ತ ವರ್ಷದಲ್ಲಿ ಎಲ್ಲಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸಂಬಂಧಿಸಿದ ಇನ್ಪುಟ್ ತೆರಿಗೆ ಜಮೆ ವಿವರಗಳು ಕೆಳಗಿನಂತಿವೆ:

- ಎ) ಎಲ್ಲಾ ಘಟಕಗಳು ಬಳಸಿದ ಸೇವೆಗಳ ಮೇಲಿನ GST ಪಾವತಿಸಿದು ₹ 15,00,000.
- ಬಿ) ಎಲ್ಲಾ ಘಟಕಗಳ ಮಾರಾಟ ಈ ಕೆಳಗಿನಂತಿದೆ:

ಘಟಕ	ಬೆಂಗಳೂರು ಪ್ರಕ.	ಸೂರತ್	ಸೇಲಂ	ಪುಣೆ	ಒಟ್ಟು
ಮಾರಾಟ(₹)	15,00,000	10,00,000	5,00,000	10,00,000	40,00,000

ಘಟಕಗಳಿಗೆ ಇನ್ಪುಟ್ ತೆರಿಗೆಯನ್ನು ಹಂಚಿಕೆ ಮಾಡಿ.

PART-Cಭಾಗ-ಸಿ

Answer any 4 questions. Each question carries 5 marks:

ಯಾವುದೇ 4 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು:

Q9) Determine the time of Supply of the following cases with reasons.

Event	Case 1	Case 2	Case 3	Case 4
Date of Removal of goods	28-11-2018	28-11-2018	28-11-2018	28-11-2018
Date of Invoice	10-12-2018	10-12-2018	26-11-2018	12-12-2018
Date of Payment	26-11-2018	29-12-2018	2-12-2018	26-11-2018
Date of Payment entered in the books	6-12-2018	6-12-2018	6-12-2018	22-11-2018

ಈ ಕೆಳಗಿನ ಸಂದರ್ಭಗಳಿಗೆ ಪೂರೈಕೆ ಸಮಯವನ್ನು ಕಾರಣ ಸಹಿತ ನಿರ್ಧರಿಸಿ.

ಕ್ರಿಯೆ	ಕೇಸ್ 1	ಕೇಸ್ 2	ಕೇಸ್ 3	ಕೇಸ್ 4
ಸರಕು ತೆಗೆದ ದಿನಾಂಕ	28-11-2018	28-11-2018	28-11-2018	28-11-2018
ಸರಕುಪಟ್ಟಿ ದಿನಾಂಕ	10-12-2018	10-12-2018	26-11-2018	12-12-2018
ಪಾವತಿ ದಿನಾಂಕ	26-11-2018	29-12-2018	2-12-2018	26-11-2018
ಲೆಕ್ಕ ಪುಸ್ತಕದಲ್ಲಿ ಪಾವತಿ ದಾಖಲಾದ ದಿನಾಂಕ	6-12-2018	6-12-2018	6-12-2018	22-11-2018

Q10) Find the Assessable value of materials for customs duty.

- F.O.B. value of materials imported by Air \$10,000.
- Freight paid \$3,000
- Insurance paid \$1,000
- R B I Exchange Rate ₹ 71 per \$.
- C.B.I.C. notified exchange Rate ₹ 70 per \$.

ಸೀಮಾ ಸುಂಕಕ್ಕಾಗಿ ಸಾಮಗ್ರಿಗಳ ತೆರಿಗೆಗೆ ಒಳಪಡುವ ಮೌಲ್ಯವನ್ನು ಕಂಡುಹಿಡಿಯಿರಿ.

- ಎ) ವಾಯುಮಾರ್ಗದಲ್ಲಿ ಆಮದಾದ ಸಾಮಗ್ರಿಗಳ CIF ಮೌಲ್ಯ \$10,000.
- ಬಿ) ಸಾಗಾಟ ವೆಚ್ಚ ಪಾವತಿಸಿದ್ದು \$3,000
- ಸಿ) ವಿಮೆ ಪಾವತಿಸಿದ್ದು \$1,000
- ಡಿ) R. B. I. ನ ವಿನಿಮಯ ದರ 1 ಡಾಲರ್‌ಗೆ ₹ 71.
- ಇ) C.B.I.C. ನ ಸೂಚಿತ ವಿನಿಮಯ ದರ 1 ಡಾಲರ್‌ಗೆ ₹70.

Q11) From the following details, calculate customs duty.

- a) Assessable value ₹25,00,000.
- b) Basic customs duty @ 10%.
- c) IGST payable @ 12%.
- d) Social welfare surcharge @ 10%.
- e) Safeguard duty @ 30% of Assessable value.

ಕೆಳಗಿನ ಮಾಹಿತಿಯಿಂದ ಸೀಮಾ ಸುಂಕವನ್ನು ಲೆಕ್ಕಹಾಕಿ.

- ಎ) ತೆರಿಗೆಗೆ ಒಳಪಡುವ ಮೌಲ್ಯ ₹25,00,000.
- ಬಿ) ಮೂಲ ಸೀಮಾಸುಂಕ ಶೇ. 10.
- ಸಿ) IGST ಕೊಡಬೇಕಾದ್ದು ಶೇ. 12.
- ಡಿ) ಸಮಾಜ ಕಲ್ಯಾಣ ಮೇಲ್ತೀರಿಗೆ ಶೇ. 10.
- ಇ) ರಕ್ಷಣಾತ್ಮಕ ಸುಂಕ ತೆರಿಗೆಗೊಳಪಡುವ ಮೌಲ್ಯದ ಶೇ. 30.

Q12) Mention different types & customs duty?

ಸೀಮಾ ಸುಂಕದ ವಿವಿಧ ಪ್ರಕಾರಗಳನ್ನು ತಿಳಿಸಿ?

Q13) Write a note on I.S.D.

ಐ.ಎಸ್.ಡಿ. ಬಗ್ಗೆ ಟಿಪ್ಪಣಿ ಬರೆಯಿರಿ.

Q14) Mention the steps in filing GST Returns.

GST ರಿಟರ್ನ್‌ಗಳನ್ನು ಸಲ್ಲಿಸುವ ಹಂತಗಳನ್ನು ತಿಳಿಸಿ.

ಃಃಃಃ

21776

Sl.No. 11848



M-5650

Total No. of Pages : 8

VI Semester B.Com. Examination, April/May 2019
(Scheme:RS 16-17) (Freshers of April/May 2019 & Onwards)
BUSINESS STATISTICS

Time : 3 Hours

Max. Marks : 80

Instruction : Answer all parts.

ಎಲ್ಲಾ ಭಾಗಗಳಿಗೂ ಉತ್ತರಿಸಿ.

PART-A

ಭಾಗ-ಎ

Answer any two questions. Each question carries 20 marks:

[2×20=40]

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 20 ಅಂಕಗಳು:

Q1) Explain the meaning functions, advantages and limitations of statistics.

ಸಂಖ್ಯಾಶಾಸ್ತ್ರದ ಅರ್ಥ ಕಾರ್ಯಗಳು ಅನುಕೂಲಗಳು ಮತ್ತು ಮಿತಿಗಳನ್ನು ವಿವರಿಸಿ.

Q2) Calculate the mean, median and mode from the following data.

<u>Mid-values</u>	<u>Frequency</u>
115	6
125	25
135	48
145	72
155	116
165	60
175	38
185	22
195	3

P.T.O.

ಕೆಳಗಿನ ದತ್ತಾಂಶದಿಂದ ಸರಾಸರಿ, ಮಧ್ಯಕ ಹಾಗೂ ಬಹುಲಕಗಳನ್ನು ಕಂಡುಹಿಡಿಯಿರಿ.

<u>ಮಧ್ಯಮ ಬೆಲೆಗಳು</u>	<u>ಆವೃತ್ತಿಗಳು</u>
115	6
125	25
135	48
145	72
155	116
165	60
175	38
185	22
195	3

Q3) Calculate the Karl Pearson's co-efficient of correlation from the following data and interpret the result:

Marks in Mathematics	Marks in Statistics					Total
	20-30	30-40	40-50	50-60	60-70	
15-25	5	9	3	-	-	17
25-35	-	10	25	2	-	37
35-45	-	1	12	2	-	15
45-55	-	-	4	16	5	25
55-65	-	-	-	4	2	6
Total	5	20	44	24	7	100

ಕೆಳಗಿನ ದತ್ತಾಂಶದಿಂದ ಕಾರ್ಲ್ ಪಿಯರ್ಸ್ ರವರ ಸಹಸಂಬಂಧ ಗುಣಕವನ್ನು ಕಂಡುಹಿಡಿಯಿರಿ ಹಾಗೂ ಫಲಿತಾಂಶವನ್ನು ಅರ್ಥೈಸಿ:

ಗಣಿತದಲ್ಲಿ ಪಡೆದ ಅಂಕಗಳು	ಸಂಖ್ಯಾಶಾಸ್ತ್ರದಲ್ಲಿ ಪಡೆದ ಅಂಕಗಳು					
	20-30	30-40	40-50	50-60	60-70	ಒಟ್ಟು
15-25	5	9	3	-	-	17
25-35	-	10	25	2	-	37
35-45	-	1	12	2	-	15
45-55	-	-	4	16	5	25
55-65	-	-	-	4	2	6
ಒಟ್ಟು	5	20	44	24	7	100

Q4) Construct Fisher's Index Number for the data given below and show that it satisfies time and factor reversal tests.

Commodity	2005		2010	
	Price	Quantity	Price	Quantity
A	18	130	22	135
B	16	95	25	100
C	35	42	40	46
D	8	18	12	20
E	108	10	110	12

ಕೆಳಗೆ ಕೊಟ್ಟಿರುವ ದತ್ತಾಂಶದಿಂದ ಫಿಷರ್‌ನ ಬೆಲೆ ಸೂಚ್ಯಂಕವನ್ನು ರಚಿಸಿ ಮತ್ತು ಅದು ಕಾಲ ಅದಲು ಬದಲು ಮತ್ತು ಅಂಶ ಅದಲು ಬದಲು ಪರೀಕ್ಷೆಗಳನ್ನು ತೃಪ್ತಿ ಪಡಿಸುತ್ತದೆ ಎಂದು ತೋರಿಸಿ.

ವಸ್ತುಗಳು	2005		2010.	
	ಬೆಲೆ	ಪ್ರಮಾಣ	ಬೆಲೆ	ಪ್ರಮಾಣ
ಎ	18	130	22	135
ಬಿ	16	95	25	100
ಸಿ	35	42	40	46
ಡಿ	08	18	12	20
ಇ	108	10	110	12

PART-B**ಭಾಗ-ಬಿ**

Answer any Two questions. Each question carries 10 marks:

[2×10=20]

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 10 ಅಂಕಗಳು:

Q5) Ten individuals are chosen at random from a population and their heights are found to be (in inches): 63, 63, 66, 67, 68, 69, 70, 70, 71, 71. Calculate the value of 't'.

ಒಂದು ಜನಸಂಖ್ಯೆಯಿಂದ 10 ವ್ಯಕ್ತಿಗಳನ್ನು ಮುಕ್ತವಾಗಿ ಆಯ್ಕೆಮಾಡಿದ್ದು ಅವರ ಎತ್ತರ (ಇಂಚುಗಳಲ್ಲಿ) ಈ ಕೆಳಕಂಡಂತಿದೆ:

63, 63, 66, 67, 68, 69, 70, 70, 71, 71 't' ಬೆಲೆಯನ್ನು ಲೆಕ್ಕಹಾಕಿ.

Q6) Calculate the cost of living index number by using

- The aggregate expenditure method.
- Family budget method for the year 2018 with 2015 as the base year from the following data:

Commodity	Quantity (in units)	Price per unit	
		2015	2018
A	100	8	12.00
B	25	6	7.50
C	10	5	5.25
D	20	48	52.00
E	65	15	16.50
F	30	19	27.00

ಕೆಳಗಿನ ದತ್ತಾಂಶದಿಂದ 2015 ಮೂಲವರ್ಷ ವಿದ್ಧಂತೆ 2018 ನೇ ವರ್ಷಕ್ಕೆ

ಎ) ಒಟ್ಟು ಖರ್ಚು ವಿಧಾನ ಹಾಗೂ

ಬಿ) ಕೌಟುಂಬಿಕ ಆಯವ್ಯಯ ವಿಧಾನಗಳನ್ನು ಉಪಯೋಗಿಸಿ ಜೀವನ ವೆಚ್ಚ ಸೂಚ್ಯಂಕವನ್ನು ಲೆಕ್ಕಹಾಕಿ:

ವಸ್ತುಗಳು	ಪ್ರಮಾಣ (ಘಟಕಗಳಲ್ಲಿ)	ಪ್ರತೀ ಘಟಕದ ಬೆಲೆ	
		2015	2018
A	100	8	12.00
B	25	6	7.50
C	10	5	5.25
D	20	48	52.00
E	65	15	16.50
F	30	19	27.00

Q7) Calculate the standard Deviation from the following data:

Marks more than: 0 10 20 30 40 50 60

Number of Students: 71 63 51 34 20 11 4

ಕೆಳಗಿನ ದತ್ತಾಂಶದಿಂದ ಶಿಷ್ಟ ವಿಚಲನೆಯನ್ನು ಲೆಕ್ಕಹಾಕಿ:

ಅಂಕಗಳು ಮೇಲ್ಪಟ್ಟು: 0 10 20 30 40 50 60

ವಿದ್ಯಾರ್ಥಿಗಳ ಸಂಖ್ಯೆ: 71 63 51 34 20 11 4

Q8) From the data given below find, the two regression equations and estimate the marks in statistics when the marks in economics is 30,

<u>Marks in Economics</u>	<u>Marks in Statistics</u>
25	43
28	46
35	49
32	41
31	36
36	32
29	31
38	30
34	33
32	39

ಕೆಳಗೆ ನೀಡಲಾದ ಮಾಹಿತಿಯಿಂದ ಎರಡು ಹಿಂಜರಿತ ಸಮೀಕರಣಗಳು ಮತ್ತು ಅರ್ಥಶಾಸ್ತ್ರದಲ್ಲಿ ಅಂಕಗಳು 30 ರ ನಂತರ ಸಂಖ್ಯಾಶಾಸ್ತ್ರದ ಅಂಕಗಳನ್ನು ಅಂದಾಜು ಮಾಡುತ್ತದೆ.

<u>ಅರ್ಥಶಾಸ್ತ್ರದ ಅಂಕಗಳು</u>	<u>ಸಂಖ್ಯಾಶಾಸ್ತ್ರದ ಅಂಕಗಳು</u>
25	43
28	46
35	49
32	41
31	36
36	32
29	31
38	30
34	33
32	39